

# CCE PF

ಕರ್ನಾಟಕ ಪೌರ್ಯ ಶಿಕ್ಷಣ ಪರೀಕ್ಷೆ ಮಂಡಳಿ, ಮಲ್ಲೇಶ್ವರ, ಬೆಂಗಳೂರು – 560 003

KARNATAKA SECONDARY EDUCATION EXAMINATION BOARD, MALLESWARAM,  
BANGALORE – 560 003

ಎಸ್.ಎಸ್.ಎಲ್.ಎಸ್. ಪರೀಕ್ಷೆ, ಮಾರ್ಚ್ / ಏಪ್ರಿಲ್, 2015

S. S. L. C. EXAMINATION, MARCH / APRIL, 2015

ಮಾದರಿ ಉತ್ತರಗಳು

## MODEL ANSWERS

ದಿನಾಂಕ : 01. 04. 2015 ]

ಸಂಕೇತ ಸಂಖ್ಯೆ : 83-K (Bio)

Date : 01. 04. 2015 ]

CODE No. : 83-K (Bio)

ವಿಷಯ : ವಿಜ್ಞಾನ

Subject : SCIENCE

( ಜೀವಶಾಸ್ತ್ರ / Biology )


( ಕನ್ನಡ ಭಾಷಾಂತರ / Kannada Version )

( ಹೊಸ ಪಠ್ಯಕ್ರಮ / New Syllabus )

( ಖಾಸಗಿ ಅಭ್ಯರ್ಥಿ / Private Fresh )

[ ಪರಮಾವಧಿ ಅಂಕಗಳು : 100

[ Maximum Marks : 100

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
7.	ಈ ಕೆಳಗಿನವುಗಳಲ್ಲಿ ಒಂದು ಜ್ಯೋತಿಕ ವಿಘಟನೆಗೆ ಒಳಗಾಗುವ ಮಾಲ್ಯಿನ್ಯಕಾರಕ (A) ಸಗಣಿ	1
8.	ಇವುಗಳಲ್ಲಿ ಒಂದರಲ್ಲಿ ಬಾಷ್ಣವಿಸಜ್ಜನೆಯ ದರ ಕಡಿಮೆ ಇರುವುದರಿಂದ ನೀರಿನ ಸಂರಕ್ಷಣೆ ಅಧಿಕವಾಗಿರುತ್ತದೆ  (B)  ಜೀವಕೋಶ	1



PF-5023



[ Turn over

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
9.	ಇವುಗಳಲ್ಲಿ ಸರಿಯಾಗಿರುವ ಒಂದು ಗುಂಪು (C) ಹಪ್ಟಿಂಸ್ ಹೆಚ್.ಎಸ್.ಪಿ. ಪ್ರಜನಾಂಗಗಳ ಸ್ತುತಿ ಹಾಗೂ ಅವುಗಳ ಮೇಲೆ ಹುಣ್ಣಿಗಳು	1
10.	ಕೆಂಪು ಹೊಗಳನ್ನು ಬಿಡುವ ಎತ್ತರವಾದ ಗಿಡವನ್ನು ಬಿಳಿ ಹೊಗಳನ್ನು ಬಿಡುವ ಗಿಡ್ಡ ಗಿಡದೊಂದಿಗೆ ಸಂಕರಗೊಳಿಸಲಾಗಿದೆ. ಇವುಗಳಲ್ಲಿ ಒಂದು, ಬಿಳಿ ಹೊಗಳನ್ನು ಹೊಂದಿರುವ ಗಿಡ್ಡ ಗಿಡವನ್ನು ಸೂಚಿಸುತ್ತದೆ	1
17.	(C) ttrr ಗರಿಗಳು ಹಕ್ಕಿಗಳಿಗೆ ಹೇಗೆ ಅನುಕೂಲಕರವಾಗಿವೆ ? ಗರಿಗಳು ರಕ್ಷಣೆ ನೀಡುವುದರ ಜೊತೆಗೆ ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಹಾರಾಟಕ್ಕೆ ನೇರವು ನೀಡುವ ಹಾಗೂ ಲ್ಯೂಂಗಿಕ ಆಕಷಣೆಗೆ ಕಾರಣವಾಗಿವೆ. (ಯಾವುದಾದರೂ ಎರಡು)	1
18.	ಒಬ್ಬ ವಯಸ್ಸುನಲ್ಲಿನ ಢೈರಾಕ್ಸಿನ್ ಹಾಮೋಎನಿನ ಸಾಮಾನ್ಯ ಮಟ್ಟ 0.8 ng/dl ರಿಂದ 1.8 ng/dl. ಒಬ್ಬ ರೋಗಿಯಲ್ಲಿ ಢೈರಾಕ್ಸಿನ್ ಮಟ್ಟವು 0.6 ng/dl ಇದ್ದು, ಅವನು ದೀರ್ಘಕಾಲ ಹಾಮೋಎನಿನ ಚಿಕಿತ್ಸೆ ಪಡೆದ ನಂತರ ಅವನಲ್ಲಿನ ಢೈರಾಕ್ಸಿನ್ನಾನ ಮಟ್ಟವು ಸುಮಾರು 3.4 ng/dl ಇದೆ. ಈಗ ಅತನಲ್ಲಿ ಕಾಣಿಸಿಕೊಂಡಿರುವ ರೋಗಿಗಳನ್ನು ತಿಳಿಸಿ. ಲಕ್ಷಣಗಳು : ಉಪಾಪಚಯ ಶ್ರೀಯೆಯ ವೇಗ ಹೆಚ್ಚಿದ್ದು, ಕಣ್ಣಗುಡ್ಡಿಗಳು ಮುಂದೆ ಚಾಚಿರುವುದು, ಹೆಚ್ಚಿದ ರಕ್ತದೊತ್ತಡ, ನರಗಳ ಉದ್ದೇಗ, ಬೆವರುವುದು, ಆಯಾಸವಾಗುವುದು, ದೇಹದ ತೂಕನಷ್ಟು.	1
29.	(ಯಾವುದಾದರೂ ಎರಡು) ಕ್ಯಾರಿಕಾ ತ್ಯಾಜ್ಯದ ಸಂಸ್ಕರಣೆಯ ವಿಧಾನವನ್ನು ವಿವರಿಸಿ. <b>ಅಥವಾ</b> ಜಲವಾಸಿ ಜೀವಿಗಳು ಮತ್ತು ಮಾನವನ ಅರೋಗ್ಯದ ಮೇಲೆ ಆಫ್ಲಮೆಂಟ್ ಪರಿಣಾಮಗಳನ್ನು ಬರೆಯಿರಿ. ಸಂಸ್ಕರಣಾ ವಿಧಾನ : ★ ಆಮ್ಲೀಯ ಹಾಗೂ ಕ್ಷಾರೀಯ ವಸ್ತುಗಳನ್ನು ತಟಿಸುತ್ತಿರುವುದು. <span style="float: right;">1/2</span> ★ ಲೋಹದ ಸಂಯುಕ್ತಗಳನ್ನು ಗರಣಿಗಟ್ಟಿಸಬೇಕು. <span style="float: right;">1/2</span> ★ ಕುಲುಮೆ ಇರುವ ಕ್ಯಾರಿಕೆಗಳಿಂದ ಹೊರಬರುವ ತ್ಯಾಜ್ಯವನ್ನು ಹೊರಬಿಡುವ ಮುನ್ನ ವಾತಾವರಣದ ತಾಪಕ್ಕೆ ಇಳಿಸಬೇಕು. <span style="float: right;">1</span>	2


**ಅಥವಾ**

ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
30.	<ul style="list-style-type: none"> <li>★ ಜಲಚರಗಳ ಮೊಟ್ಟೆಗಳ ಉತ್ಪಾದನೆ ಕುಂಠಿತವಾಗಿ ಅವುಗಳ ಜೀವ ಸಂದರ್ಭಿಯ ಅನುಪಾತ ಏರುಪೇರಾಗಬಹುದು. 1</li> <li>★ ಆಮ್ಲಮಳಿ ಚರ್ಮರೋಗಕ್ಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. 1 2</li> </ul> <p>ದ್ವಿದಳ ಸಸ್ಯದ ಚಿತ್ರ ಬರೆಯಿರಿ.</p> 	
31.	<p>ಹೆಚ್.ಎ.ವಿ. ಯ ರಚನೆಯನ್ನು ವಿವರಿಸಿ.</p> <ul style="list-style-type: none"> <li>★ ಹೆಚ್.ಎ.ವಿ. ದುಂಡಾಕಾರವಾಗಿದ್ದು, ಅನುವಂಶೀಯ ವಸ್ತುವಾಗಿ ಆರ್.ಎನ್.ಎ.ಯನ್ನು ಒಳಗೊಂಡಿದೆ. <math>\frac{1}{2}</math></li> <li>★ ಅವುಗಳ ಸುತ್ತ ಕೊಬ್ಬಿನ ಪದಾರ್ಥದಿಂದಾದ ಎರಡು ಪದರಗಳ ಪೂರೆಯಿದೆ. <math>\frac{1}{2}</math></li> <li>★ ಒಳಭಾಗದಲ್ಲಿ ಪ್ರೋಟೀನ್‌ನಿಂದ ಕೊಡಿದ ತಿರುಳಿದೆ. <math>\frac{1}{2}</math></li> <li>★ ಇದರ ಮಧ್ಯದಲ್ಲಿ ಆರ್.ಎನ್.ಎ. ಮತ್ತು ರಿವಸ್‌ರ್ ಟ್ರಾನ್ಸ್‌ಕ್ರಿಪ್ಟ್‌ಸ್‌ ಎಂಬ ಕಿಣ್ಣಿ ಇದೆ. <math>\frac{1}{2}</math> 2</li> </ul>	
32.	<p>‘ತಾರಸಿ ಉದ್ಯಾನವು ಶ್ರುತಿಯ ಬಿಕ್ಕಟ್ಟು ಮತ್ತು ಅಡುಗೆಮನೆಯ ತ್ಯಾಜ್ಯ ನಿವಾಹಣೆಗೆ ಒಂದು ಪರಿಹಾರವಾಗಿದೆ.’ ಇದನ್ನು ಸಮಾಧಿಸಿ.</p> <ul style="list-style-type: none"> <li>★ ತಾರಸಿ ಉದ್ಯಾನದಿಂದ ಮನೆಯು ತಂಪಾಗಿರುತ್ತದೆ, ಹಾಗಾಗಿ ಫ್ಯಾನ್‌ಗಳ ಒಳಕೆ ಕಡಿಮೆಯಾಗುವುದು. 1</li> <li>★ ಅಡುಗೆ ಮನೆಯ ತ್ಯಾಜ್ಯವನ್ನು ಸಂಸ್ಕರಿಸಿ, ಗೊಬ್ಬರವನ್ನಾಗಿ ಪರಿವರ್ತಿಸಿ ತಾರಸಿ ಉದ್ಯಾನದ ಗಿಡಗಳಿಗೆ ಬಳಸಬಹುದು. 1 2</li> </ul>	



<p><b>ಪ್ರಶ್ನೆ ಸಂಖ್ಯೆ</b></p>	<p><b>ಪ್ರಶ್ನಾನುಸಾರ ಮೌಲ್ಯಮಾಪನ</b></p>	<p><b>ಅಂಕಗಳು</b></p>
<p>33.</p> <p>ಇತರ ಪ್ರಾಮುಖಿಗಳೊಂದಿಗೆ ಮಾನವರು ಹಂಚಿಕೊಂಡಿರುವ ಯಾವುದಾದರೂ ನಾಲ್ಕು ಲಕ್ಷ್ಯಗಳನ್ನು ತಿಳಿಸಿ.</p>	<p><b>ಅಧ್ಯಾತ್ಮಾ</b></p> <p>ನಿಯಾಂಡರಥಾಲ್ ಮಾನವನ ಯಾವುದಾದರೂ ನಾಲ್ಕು ಲಕ್ಷ್ಯಗಳನ್ನು ತಿಳಿಸಿ.</p> <ul style="list-style-type: none"> <li>★ ಪ್ರಾಮುಖಿಗಳಲ್ಲಿ ಶಿರ ಚಪ್ಪಟೆಯಾಗಿದ್ದು ಮುಖ ಎನಿಸಿಕೊಳ್ಳುತ್ತದೆ.</li> <li>★ ತಲೆ ಚೆಪ್ಪಿನ ಬಹುಭಾಗವು ಕಣ್ಣಗಳ ಹಿಂಭಾಗದಲ್ಲಿದೆ.</li> <li>★ ಕಣ್ಣಗಳು ಪಾಶ್ವದ ಬದಿಯಿಂದ ಮುಂಭಾಗಕ್ಕೆ ಬದಲಾಗಿದೆ, ಇದರಿಂದ ದ್ವಿನೇತ್ರ ದೃಷ್ಟಿ ಸಾಧ್ಯವಾಗಿದೆ.</li> <li>★ ಬೆರಳುಗಳಲ್ಲಿ ಮುಕ್ತ ಚಲನೆ ಸಾಧ್ಯವಾಗಿದೆ. ಹೆಬ್ಬಿರಳು ಎಲ್ಲಾ ಬೆರಳುಗಳಿಗೆ ಮುಖಾಮುಖಿಯಾಗುವ ಸಾಮಧ್ಯದ ಪಡೆದಿದೆ.</li> <li>★ ಬೆರಳ ತುದಿಗಳು ಉಗುರುಗಳಾಗಿ ಮಾಪಾಂಟಾಗಿವೆ.</li> <li>★ ಮೆದುಳಿನ ಗಾತ್ರ ಹೆಚ್ಚಾಗಿದೆ. ವಿಶೇಷವಾಗಿ ಮಹಾಮಸ್ತಿಷ್ಠದ ಗೋಳಗಳ ಗಾತ್ರ ಅಗಾಧವಾಗಿ ಹೆಚ್ಚಾಗಿದೆ.</li> <li>★ ಮರಿಗಳನ್ನು ಪ್ರೋಣಿಸಲು ಎರಡೇ ಸ್ಥಾನಗಳಿಗೆ ಸ್ಥಾಪಿಸಲಾಗಿದೆ.</li> <li>★ ಸಾಮಾನ್ಯವಾಗಿ ಪ್ರತಿ ಗಭಟಧಾರಣೆಯಲ್ಲಿ ಒಂದೇ ಒಂದು ಭೂಣಿದ ಬೆಳವಣಿಗೆಯಾಗುತ್ತದೆ. (ಯಾವುದಾದರೂ ನಾಲ್ಕು)</li> </ul>	<p><b>4 × <math>\frac{1}{2}</math></b></p> <p><b>2</b></p>
<p><b>ಅಧ್ಯಾತ್ಮಾ</b></p> <p>ನಿಯಾಂಡರಥಾಲ್ ಮಾನವನ ಲಕ್ಷ್ಯಗಳು :</p> <ul style="list-style-type: none"> <li>★ ಕುಳಾದ ಸದ್ಯಧವಾದ ಹಾಗೂ ಬಲಶಾಲಿಯಾದ ದೇಹ ಅವನಿಗಿತ್ತು</li> <li>★ ಹುಬ್ಬು ದಟ್ಟವಾಗಿತ್ತು</li> <li>★ ಜಾರುತ್ತಿರುವ ಹಣೆ, ಚೆಕ್ಕದಾದ ಕೆನ್ನೆಗಳು ಹಾಗೂ ಮುಂದಕ್ಕೆ ಚಾಚಿದ ದವಡೆಗಳು ಪ್ರಮುಖ ಲಕ್ಷ್ಯವಾಗಿತ್ತು</li> <li>★ ಸಲಕರಣೆಗಳ ತಯಾರಿಕೆಯಲ್ಲಿ ನಿಪುಣವಾಗಿದ್ದ</li> <li>★ ಭಾಷೆಯನ್ನು ರೂಪಿಸಿ ಬಳಸುತ್ತಿದ್ದ. (ಯಾವುದಾದರೂ ನಾಲ್ಕು)</li> </ul>	<p><b>4 × <math>\frac{1}{2}</math></b></p> <p><b>2</b></p>	



ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
34.	<p>‘ಸ್ತನಿಗಳು ಉಭಯವಾಸಿಗಳಿಗಿಂತಲೂ ಹೆಚ್ಚು ವಿಕಾಸಗೊಂಡಿವೆ.’ ಈ ಹೇಳಿಕೆಯನ್ನು ರಕ್ತಪರಿಚಲನೆ ಮತ್ತು ಪ್ರಜನನ ಕ್ಷಯಿಗಳ ಆಧಾರದ ಮೇಲೆ ಸಮುದ್ರಿಸಿ.</p> <p>ರಕ್ತ ಪರಿಚಲನೆ :</p> <ul style="list-style-type: none"> <li>★ ಸ್ತನಿಗಳು ನಾಲ್ಕು ಕೋಣೆಗಳಿರುವ ಹೃದಯವನ್ನು ಹೊಂದಿವೆ.</li> <li>★ ಆಷ್ಟಾಜನಕ ಸಹಿತ ಮತ್ತು ಆಷ್ಟಾಜನಕ ರಹಿತ ರಕ್ತವು ಬೆರೆಯುವುದಿಲ್ಲ.</li> <li>★ ಸ್ತನಿಗಳು ಉಷ್ಣರಕ್ತ ಪ್ರಾಣಿಗಳು</li> </ul> <p>(ಯಾವುದಾದರೂ ಒಂದು) 1</p> <p>ಪ್ರಜನನ ಕ್ಷಯಿ :</p> <ul style="list-style-type: none"> <li>★ ಸ್ತನಿಗಳಲ್ಲಿ ನಿಶೇಚನ ಹಾಗೂ ಬೆಳವಣಿಗೆ ಹೆಚ್ಚಿನ ದೇಹದ ಒಳಗೆ ನಡೆಯುತ್ತದೆ.</li> <li>★ ಸ್ತನಿಗಳು ಮರಿಗಳಿಗೆ ಜನ್ಮ ಕೊಡುತ್ತವೆ.</li> </ul> <p>(ಯಾವುದಾದರೂ ಒಂದು) 1 2</p>	
41.	ಮೀನಿನ ಬಾಹ್ಯ ರಚನೆಯ ಚಿತ್ರವನ್ನು ಬರೆಯಿರಿ.	
		2
42.	<p>ಪರಾವರ್ತಿತ ಕ್ಷಯೆ ಎಂದರೇನು ? ಒಂದು ಉದಾಹರಣೆ ಕೊಡಿ.</p> <p>ಅನ್ವೇಚಿಕವಾಗಿ ತಾನೇ ತಾನಾಗಿ ಉಂಟಾಗುವ ತಕ್ಷಣದ ಪ್ರತಿಕ್ಷಯಿಗೆ ಪರಾವರ್ತಿತ ಕ್ಷಯೆ ಎನ್ನುವರು.</p> <p>ಉದಾ. : ಬಿಸಿಯಾದ ಇಸ್ತಿ ಪೆಟ್ಟಿಗೆಯನ್ನು ಶಿಳಿಯದೇ ಮುಟ್ಟಿದಾಗ ನೀವು ತಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳಬಿರಿ. (ಯಾವುದಾದರೂ ಸೂಕ್ತ ಉದಾಹರಣೆ)</p>	1 2




ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು
43.	ಎಕದಳ ಮತ್ತು ದ್ವಿದಳ ಸಸ್ಯಗಳ ಬೇರು ಮತ್ತು ಎಲೆಗಳಲ್ಲಿನ ವ್ಯತ್ಯಾಸವನ್ನು ತಿಳಿಸಿ.  ಎಕದಳ ಸಸ್ಯ ದ್ವಿದಳ ಸಸ್ಯ	
	a) ತಂತು ಬೇರಿನ ವ್ಯವಸ್ಥೆ ಹೊಂದಿರುತ್ತದೆ.      i) ತಾಯಿ ಬೇರಿನ ವ್ಯವಸ್ಥೆ ಹೊಂದಿರುತ್ತದೆ.      1 b) ಸಮಾನಾಂತರ ನಾಳ ವಿನ್ಯಾಸದ      ii) ಜಾಲ ರೂಪಿ ವಿನ್ಯಾಸದ ಎಲೆಗಳನ್ನು ಎಲೆಗಳನ್ನು ಹೊಂದಿರುತ್ತವೆ.      ಹೊಂದಿರುತ್ತವೆ.      1      2	
44.	ರಕ್ತದಲ್ಲಿನ ಘಟಕಗಳನ್ನು ಹೇಸರಿಸಿ.  ರಕ್ತದ ಘಟಕಗಳು :  i) ಕೆಂಪು ರಕ್ತಕಣ ii) ಬಿಳಿ ರಕ್ತಕಣ iii) ಕಿರು ತಟ್ಟಿಗಳು iv) ಲ್ಯಾಸ್ಕ್ಟ್	4 × $\frac{1}{2}$ 2
48.	ನರಕೋಶದ ರಚನೆ ಮತ್ತು ಕಾರ್ಯವನ್ನು ವಿವರಿಸಿ.  ರಚನೆ :  ★ ನ್ಯಾರಾನ್‌ನಲ್ಲಿ ಕೋಶಕೇಂದ್ರವನ್ನು ಹೊಂದಿರುವ ಕೋಶಕಾಯ ಅಥವಾ ಸೈಟಾನ್ ಇದೆ. ★ ಕೋಶಕಾಯದಿಂದ ಹೊರಬಾಚಿರುವ ಬಿಕ್ಕಿ ರಚನೆಗಳಿಗೆ ಡೆಂಡ್ರಿಟ್‌ಗಳು ಎಂದು ಹೇಸರು. ★ ಇದರಲ್ಲಿ ನೀಳವಾಗಿರುವ ಶಾಖೆಗೆ ಆಕ್ಸಾನ್ ಎಂದು ಹೇಸರು. ★ ಆಕ್ಸಾನ್ ತನ್ನ ತುದಿಯಲ್ಲಿ ಹೊಂದಿರುವ ಶಾಖೆಗಳಿಗೆ ಟೇಲೋಡೆಂಡ್ರಾನ್‌ಗಳಿಂದು ಹೇಸರು. ★ ಆಕ್ಸಾನ್ ಸುತ್ತ ಇರುವ ಕೊಬ್ಬಿನ ಪದರಕ್ಕೆ ಮಯಲಿನ್ ಹೊದಿಕೆ ಎನ್ನುವರು.  (ಯಾವುದಾದರೂ ನಾಲ್ಕು)	4 × $\frac{1}{2}$
	ಕಾರ್ಯ :  ★ ಇದು ಮಾಹಿತಿಯನ್ನು ವಿವಿಧ ಭಾಗಗಳಿಂದ ನರಕೇಂದ್ರಗಳಿಗೆ ನರಾವೇಗಗಳ ರೂಪದಲ್ಲಿ ಕೊಂಡೊಯ್ದುತ್ತದೆ ಮತ್ತು ಪ್ರತಿಕ್ರಿಯೆಗಳನ್ನು ತರುತ್ತದೆ.	1      3



ಪ್ರಶ್ನೆ ಸಂಖ್ಯೆ	ಪ್ರಶ್ನಾನುಸಾರ ಮೌಲ್ಯಮಾಪನ	ಅಂಕಗಳು									
49.	<p>ಎಕತೆಳೀಕರಣ ಎಂದರೇನು ? <math>F_2</math> ಪೀಳಿಗೆಯಲ್ಲಿ ದೊರೆಯುವ ಎತ್ತರ ಮತ್ತು ಗಿಡ್ಡ ಸಸ್ಯಗಳ ಅನುಪಾತ ಬರೆಯಿರಿ. ಇದನ್ನು ಚೆಕ್ಕು ರೋ ಬೋಡ್‌ ಸಹಾಯದ ಮೂಲಕ ಪ್ರತಿನಿಧಿಸಿ.</p> <p style="text-align: center;"><b>ಅಧ್ಯಾತ್ಮ</b></p> <p>ಜ್ಯೋತಿಕ ತಂತ್ರಜ್ಞಾನ ಎಂದರೇನು ? ಜ್ಯೋತಿಕ ತಂತ್ರಜ್ಞಾನದ ಯಾವುದಾದರೂ ಎರಡು ಉಪಯೋಗಗಳನ್ನು ತಿಳಿಸಿ.</p> <p>ಒಂದು ನಿದಿಟಷ್ಟ ಲಕ್ಷಣಕ್ಕೆ ಸಂಬಂಧಿಸಿದಂತೆ ವಿಭಿನ್ನವಾದ ಎರಡು ರೂಪಗಳನ್ನು ತೋರಿಸುವ ಸಸ್ಯಗಳನ್ನು ಸಂಕರಿಸುವುದನ್ನು ಎಕತೆಳೀಕರಣ ಎನ್ನುತ್ತೇವೆ.</p>										
		1									
	<table border="1" style="margin-left: auto; margin-right: auto;"> <tr> <td>ಲೀಂಗಾಣಂಗಳು</td> <td><math>T</math></td> <td><math>t</math></td> </tr> <tr> <td><math>T</math></td> <td><math>TT</math></td> <td><math>Tt</math></td> </tr> <tr> <td><math>t</math></td> <td><math>Tt</math></td> <td><math>tt</math></td> </tr> </table>	ಲೀಂಗಾಣಂಗಳು	$T$	$t$	$T$	$TT$	$Tt$	$t$	$Tt$	$tt$	1
ಲೀಂಗಾಣಂಗಳು	$T$	$t$									
$T$	$TT$	$Tt$									
$t$	$Tt$	$tt$									
	<p>ಅನುಪಾತ — ಎತ್ತರ : ಗಿಡ್ಡ</p> <p style="text-align: center;">3 : 1</p>	1									
		3									
	<p style="text-align: center;"><b>ಅಧ್ಯಾತ್ಮ</b></p> <p>ಜ್ಯೋತಿಕ ವಿಧಾನಗಳನ್ನು ಜೀವಿಗಳ ಅಧ್ಯಾತ್ಮ ಅವುಗಳ ಪ್ರಕ್ರಿಯೆಗಳ ಇಲ್ಲವೇ ಅವುಗಳ ಉತ್ಪನ್ನಗಳ ಮೇಲೆ ಬಳಸಿ ಮಾನವ ಕಲ್ಯಾಣಕ್ಕೆ ಅವಶ್ಯಕವಾದ ನೂತನ ವಸ್ತುವನ್ನು ಪಡೆಯುವ ತಂತ್ರಜ್ಞಾನವೇ ಜ್ಯೋತಿಕ ತಂತ್ರಜ್ಞಾನ.</p>	1									
	<p>ಉಪಯೋಗಗಳು :</p> <ul style="list-style-type: none"> <li>★ ಜೀವ ಉಳಿಸುವ ಬೈಷಣಿಗಳಾದ ಆಂಟಿ ಬಯೋಟಿಕೋಗಳನ್ನು ವ್ಯಾಕ್ರಿನೋಗಳು, ಕೃತಕ ಹಾಮೋನೋಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವುದು.</li> <li>★ ಕೃಷಿ ಕ್ಷೇತ್ರದಲ್ಲಿ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಅಭಿವೃದ್ಧಿ.</li> <li>★ ಆಹಾರ ಸಂಸ್ಕರණ ಫಂಕಂಗಳಲ್ಲಿ ಅಂಗೀಕಾರವಾದ ಮಿಶ್ರಕಗಳ ತಯಾರಿಕೆ.</li> <li>★ ಮಾಲಿನ್ಯ ನಿಯಂತ್ರಣ ಒಳಚರಂಡಿ ನೀರಿನ ಶುದ್ಧಿಕರಣ.</li> </ul> <p>(ಯಾವುದಾದರೂ ಎರಡು ಉಪಯೋಗ)</p>	1 + 1									
		3									



<p><b>ಪ್ರಶ್ನೆ</b> <b>ಸಂಖ್ಯೆ</b></p>	<p><b>ಪ್ರಶ್ನಾನುಸಾರ ಮೌಲ್ಯಮಾಪನ</b></p>	<p><b>ಅಂಕಗಳು</b></p>
<p>52.</p> <p>ಮಾನವನ ಕೆವಿಯ ಒಳರಚನೆಯನ್ನು ತೋರಿಸುವ ಚಿತ್ರ ಬರೇದು, ಈ ಭಾಗಗಳನ್ನು ಗುರುತಿಸಿ :</p> <p>(a) ಕೆವಿಯ ತಮಟೆ</p> <p>(b) ಕಾಳ್ಜಿಯಾ</p>		<p>ಚಿತ್ರಕ್ಕೆ</p> <p>ಪ್ರತಿ ಸರಿಯಾದ ಭಾಗಕ್ಕೆ — <math>2 \times \frac{1}{2}</math></p>



PF-5023

